



ಶಿನ್ನತೆ ಮಾತ್ರಿಗಳು ಪರಿಣಾಮಕಾರಿ

ಇತರ ದೈಹಿಕ ತೊಂದರೆಗಳಿರುವ ವ್ಯಕ್ತಿಗಳಲ್ಲಿ ಶಿನ್ನತೆ ಉಪಶಮನಕ್ಕೆ ಸೇವಿಸುವ ಆಯಂತೆಷ್ಟಿಸೇಂಟ್ ಮಾತ್ರಿಗಳು ಪರಿಣಾಮಕಾರಿ ಎನ್ನುತ್ತಾರೆ ಸಂಶೋಧಕರು.

ಪಾಶ್ಚಾತ್ಯವಾಯಿ, ಏಂಬೆ/ಏಡ್, ಪಾರ್ಕನಾಸನ್, ಕ್ಯಾನ್ಸರ್ ಮೊದಲಾದ ಅರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಶಿನ್ನತೆ ತೊಂದರೆ ಇದ್ದರೆ ಆಯಂತೆಷ್ಟಿಸೇಂಟ್ ಮಾತ್ರಿಗಳನ್ನು ನಿಡಲು ವೈದ್ಯರು ಹಿಂಡಿರಿಯುತ್ತಾರೆ. ಆದರೆ ಈ ಮಾತ್ರಿಗಳಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಜೊತೆಗೆ ಶಿನ್ನತೆಯನ್ನು ಕಡಿಮೆ ಮಾಡುತ್ತೇದೆ ಎಂದು ಬ್ರಿಂಬಿನ ಡೈಪಿಂ ತಜ್ಞರು ತಿಳಿಸ್ತಾರೆ. ಈ ಸಂಶೋಧನೆ ರೋಗಿಯ ಚಿಕಿತ್ಸೆಯಲ್ಲಿ ಸಹಾಯಕ. ಸಾಮಾನ್ಯವಾಗಿ ಕೀವ್‌ ಅನಾರೋಗ್ಯ ಇರುವವರು ಶಿನ್ನತೆಯಿಂದ ನರಳುತ್ತಾರೆ. ಶಿನ್ನತೆಯಿಂದಾಗೇ ಬೇರೆ ಚಿಕಿತ್ಸೆಗಳು ವಿಫಲವಾಗುತ್ತವೆ.

ಅಲ್ಲೆ ಮೇರ್: ಅಪಾಯಕಾರಿ ಪ್ರೌಟೀನ್ ಪತ್ತೆ

ಅಲ್ಲೆ ಮೇರ್ ರೋಗಿಗಳಿರುವ ಕುಟುಂಬದಲ್ಲಿ ಆರೋಗ್ಯವಂತರಭೂ ಕಾಡು ಮೆದ್ದಿಣಿಲ್ಲವಿರುತ್ತಾರಿ ಪ್ರೌಟೀನ್ ಇರುವ ಅಂಶ ಕಂಡುಬಂದಿದೆ. ಈ ಪ್ರೌಟೀನ್ ಅಲ್ಲೆ ಮೇರ್ ರೋಗಿಕ್ಕೆ ಕಾರಣ.

ಇದು ಅಲ್ಲೆ ಮೇರ್ ರೋಗ ಬರುವ ಸಾಧ್ಯತೆಯನ್ನು ರೋಗ ಲಕ್ಷಣಗಳು ಶುರುವಾಗುವ ಮೊದಲೆ ಪತ್ತೆ ಹಕ್ಕಿಲ್ಲ ನೇರವಾಗುತ್ತದೆ ಎಂದಿಧ್ಯಾರೆ ತಜ್ಞರು. ಈ ಸಂಶೋಧನೆಯಿಂದ ರೋಗವನ್ನು ಗುಣಪಡಿಸಲು ಸಾಧ್ಯವಾಗಿದ್ದರೂ ನಿಯಂತ್ರಣದಲ್ಲಿಡುಕಬಹುದು. ಈ ಅಪಾಯಕಾರಿ ಪ್ರೌಟೀನ್ ಎಂದರೆ ಬೀಂಬಾ ಅವಿಲಾಯ್ಯೆ 65 ವರ್ಷ ದಾಟಿದ 42 ಮಂದಿಯನ್ನು ಪ್ರಯೋಗಕ್ಕೆ ಒಳಪಡಿಸಲಾಯಿತು. ಇವರಲ್ಲಿ 28 ಮಂದಿಯಲ್ಲಿ ಈ ಪ್ರೌಟೀನ್ ಪತ್ತೆಯಾಗಿದೆ.

ತಃ 28 ಜನರಲ್ಲಿ 14 ಮಂದಿಯ ತಾಯಂದಿರಿಗೆ, ೩೧ದ 14 ಮಂದಿಯ ತಂದೆಯಂದಿರಿಗೆ ಈ ರೋಗವಿತ್ತು. ೩೧ದ 14 ಮಂದಿಯಲ್ಲಿ ಇದು ಪತ್ತೆಯಾಗಿಲ್ಲ. ಇವರ ಪ್ರೌಟೀನ್ ಯಾರಿಗೂ ಅಲ್ಲೆ ಮೇರ್ ರೋಗವಿಲ್ಲ.

ಅಲ್ಲೆ ಮೇರ್ ನೆನಪನ್ನೇ ನಾಶಪಡಿಸುವ ಕಾಯಿಲೆ. ಪ್ರತಿ ವರ್ಷ 26 ದಶಲಕ್ಷ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ.

ಗಭಿರ್ ಹೆಯರಲ್ಲಿ ಮಧುಮೇಹಕ್ಕೆ ತೂಕ ಹೆಚ್ಚೆ ಭಾರಣ

ಗಭರ್ ಧರಿದ ಮಹಿಳೆಗೆ ಮೊದಲ ಮೂರು ತಿಂಗಳುಗಳಲ್ಲಿ ತೂಕ ಜಾಖ್ಯಿಯಾದರೆ ಆಗೇ ಗಭಿರ್ ಮಧುಮೇಹ ಬರುವ ಸಾಧ್ಯತೆ ಹೆಚ್ಚು.

ಗಭಿರ್ ಹೆಯರಲ್ಲಿ ತೂಕ ಜಾಖ್ಯಿಯಾದರೆ ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸುವ ಇನ್ಸುಲಿನ್ ಹಾಮೇರ್ನೋ ಬೇಡಿಕೆಯನ್ನು ನಿಖಾಯಿಸಲು ಹೇಳಿಕೆಯಾಗಿ ಸಾಧ್ಯವಾಗುವುದಿಲ್ಲ. ಇದರಿಂದ ಮಧುಮೇಹ ಸಮಸ್ಯೆ ತಲೆದೋರುತ್ತದೆ. ಇದಕ್ಕೆ ಚಿಕಿತ್ಸೆ ನಿಡದಿಧ್ಯಾರೆ ಭೂಣಿ ದಪ್ಪಾಗಿ ಬೆಳೆಯುತ್ತದೆ. ಹೆರಿಗೆ ಸಂದರ್ಭದಲ್ಲಿ ಮಗು ಹಾಗೂ ತಾಯಿಗೆ ಅಪಾಯವಾಗಬಹುದು.

ಹೆರಿಗೆಯ ನಂತರ ರಕ್ತದ ಸಕ್ಕರೆ ಅಂಶ ಸಾಮಾನ್ಯ ಪ್ರಮಾಣ ತಲುಪಿದರೂ ಮುಂದೆ ಮತ್ತೆ ಮಧುಮೇಹ ಬರುವ ಸಂಭವ ಅಧಿಕ. ಗಭಿರ್ ನೇ 24-28 ವಾರಗಳ ಒಂದ್ಗೆ ಗ್ಲೂಕೋಸ್ ಟಾಲರನ್ ಪರಿಹ್ಯಾ ಮಾಡಿಕೊಂಡರೆ ದೇಹದಲ್ಲಿ ನಿಗದಿತ ಪ್ರಮಾಣದಲ್ಲಿ ಇನ್ಸುಲಿನ್ ಹಾಮೇರ್ನೋ ಉತ್ತನವಾಗುತ್ತದೆಯೇ ಎಂಬುದು ಗೊತ್ತಾಗುತ್ತದೆ. ಮೊದಲ ಮೂರು ತಿಂಗಳಲ್ಲಿ ಗಭಿರ್ ನೇ ವಾರಕ್ಕೆ 300 ಗ್ರಾಂ ತೂಕದಂತೆ ಪರಿದರ್ಶ ಮಧುಮೇಹದ ಅಪಾಯ ಕಡಿಮೆ ಎಂದಿಧ್ಯಾರೆ ತಜ್ಞರು.

■ ಸುಧಿ